

ಚಾಸಾಃ 29 ಪ್ರಾಸಾಃ 21

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ
ನ್ಯಾಯಾಲಯ, ಸುಳ್ಳ, ದ.ಕ

ಸಿ.ಸಿ ಸಂಖ್ಯೆ 3/2022

ಹೆಸರು : ಜೆ.ಸಿ.ರಾಜಶೇಖರ್
ತಂದೆಯ ಹೆಸರು : ಚೆನ್ನಬಸಪ್ಪ
ಪ್ರಾಯ : 70 ವರ್ಷ
ಉದ್ಯೋಗ : ನಿವೃತ್ತ ಲೆಕ್ಕಾಧೀಕ್ಷಕರು
ವಾಸ : ಶಿವಮೊಗ್ಗ

ದಿನಾಂಕ 15.09.2025 ರಂದು ಸಾಕ್ಷಿಯನ್ನು ಕರೆಸಿ ವಿಧಿಬದ್ಧವಾಗಿ ಪ್ರಮಾಣವಚನ
ಭೋಧಿಸಲಾಯಿತು.

ಮುಖ್ಯ ವಿಚಾರಣೆ ಮಾನ್ಯ ಸ. ಸ. ಅ. ರವರಿಂದ:

ನಾನು 2002 ರಿಂದ 2015 ಜೂನ್ ವರೆಗೆ ಜಿಲ್ಲಾ ಪಂಚಾಯತ್ ನಲ್ಲಿ
ಲೆಕ್ಕಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ.

ಮರ್ಕಂಜ ಗ್ರಾಮ ಪಂಚಾಯಿತಿಯಲ್ಲಿ ಅಧ್ಯವಹಾರ ಆಗಿರುವ ಬಗ್ಗೆ ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ದೂರು ಬಂದಿದ್ದರ
ಕುರಿತು ಮುಖ್ಯ ಲೆಕ್ಕಾಧಿಕಾರಿಗಳಾದ ಉಮೇಶ್ ರವರು ಮರ್ಕಂಜ ಗ್ರಾಮ
ಪಂಚಾಯಿತಿಯಲ್ಲಿ ಇಂದಿರ ಆವಾಜ್ ಯೋಜನೆ ಮತ್ತು ಇಂದಿರಾ ಆಶ್ರಯ
ಯೋಜನೆ ಮತ್ತು ಇತರೆ ಲೆಕ್ಕ ಪತ್ರಗಳ ಕುರಿತು ಪರಿಶೀಲನೆ ಮಾಡುವಂತೆ ತಿಳಿಸಿದ್ದು,
ಅದರಂತೆ ಟಿ.ಎನ್.ರೇವತಿ ಯವರ ನೇತೃತ್ವದಲ್ಲಿ ನಾನು ಮತ್ತು ಚಂದ್ರಹಾಸ್ ರವರು
ಸುಳ್ಳ ಪೊಲೀಸ್ ಠಾಣೆಯಲ್ಲಿ ದಿಃ 15.7.2014 ಮತ್ತು 21.7.2014 ರಿಂದ

24.7.2014 ರವರೆಗೆ ದಾಖಲೆಗಳನ್ನು ಪರಿಶೀಲನೆ ಮಾಡಿರುತ್ತೇವೆ. ನಾನು 2005-06, 2006-07, 2008-09 ನೇ ಸಾಲಿನ ಮರ್ಕಂಜ ಗ್ರಾಮ ಪಂಚಾಯಿತಿಯ ಆಶ್ರಯ ಯೋಜನೆ ದಾಖಲೆಗಳನ್ನು ಪರಿಶೀಲನೆ ಮಾಡಿರುತ್ತೇನೆ.

ಮರ್ಕಂಜ ಗ್ರಾಮ ಪಂಚಾಯಿತಿಯ 2005-06 ನೇ ಆಶ್ರಯ ಯೋಜನೆಯ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿ ಅದರಲ್ಲಿ 2 ಪ್ರಕರಣಗಳಲ್ಲಿ ಹಣ ದುರುಪಯೋಗವಾಗಿರುತ್ತದೆ. ಅಂದರೆ 2 ಜನ ಫಲಾನುಭವಿಗಳಿಗೆ 2 ಬಾರಿ ಹಣ ಪಾವತಿ ಮಾಡಿರುವುದಾಗಿ ಕಂಡು ಬಂದಿರುತ್ತದೆ. ಆ ಪೈಕಿ 57,200/- ದುರುಪಯೋಗವಾಗಿರುತ್ತದೆ. 2006-07 ನೇ ಆಶ್ರಯ ಯೋಜನೆಯ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿ ಅದರಲ್ಲಿ 5 ಪ್ರಕರಣಗಳಲ್ಲಿ ಹಣ ದುರುಪಯೋಗವಾಗಿರುತ್ತದೆ. ಅಂದರೆ 5 ಜನ ಫಲಾನುಭವಿಗಳಿಗೆ 2 ಬಾರಿ ಹಣ ಪಾವತಿ ಮಾಡಿರುವುದಾಗಿ ಕಂಡು ಬಂದಿರುತ್ತದೆ. ಆ ಪೈಕಿ 1,60,000/- ದುರುಪಯೋಗವಾಗಿರುತ್ತದೆ. 2008-09 ನೇ ಆಶ್ರಯ ಯೋಜನೆಯ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿ ಅದರಲ್ಲಿ 3 ಪ್ರಕರಣಗಳಲ್ಲಿ ಹಣ ದುರುಪಯೋಗವಾಗಿರುತ್ತದೆ. ಅಂದರೆ 3 ಜನ ಫಲಾನುಭವಿಗಳಿಗೆ 2 ಬಾರಿ ಹಣ ಪಾವತಿ ಮಾಡಿರುವುದಾಗಿ ಕಂಡು ಬಂದಿರುತ್ತದೆ. ಆ ಪೈಕಿ ರೂ.1,00,000/- ದುರುಪಯೋಗವಾಗಿರುತ್ತದೆ. ಮೂರು ವರ್ಷಗಳ ಯೋಜನೆಗಳ ಪೈಕಿ ಸುಮಾರು ರೂ.3,17,000/- ಹಣ ದುರುಪಯೋಗವಾಗಿದ್ದು ಆ ಪೈಕಿ ಭಾಗಶಃ ಹಣವನ್ನು ಫಲಾನುಭವಿಗಳಿಗೆ ಚೆಕ್ ಮೂಲಕ ಮತ್ತು ಭಾಗಶಃ ಹಣವನ್ನು ನಗದು ರೂಪದಲ್ಲಿ ನೀಡಿರುವುದಾಗಿ ಕಂಡು ಬಂದಿರುತ್ತದೆ. ನಮ್ಮ ಇಲಾಖೆಯ ನಿಯಮಗಳ ಯೋಜನೆಯ ಹಣವನ್ನು ನಗದು ರೂಪದಲ್ಲಿ ನೀಡಲು ಅವಕಾಶ ಇರುವುದಿಲ್ಲ. ಈ ಬಗ್ಗೆ ನಾವು ವರದಿಯನ್ನು ತಯಾರು ಮಾಡಿ ನಮ್ಮ ಮುಖ್ಯ ಲೆಕ್ಕಾಧಿಕಾರಿಯವರಿಗೆ ನೀಡಿರುತ್ತೇವೆ. ನಮ್ಮ ಮುಖ್ಯ ಲೆಕ್ಕಾಧಿಕಾರಿಯವರು ಪ್ರೊಲೀಸರಿಗೆ ವಿಸ್ತೃತ ವರದಿಯನ್ನು

ನೀಡಿರುತ್ತಾರೆ. ಸದರಿ ವರದಿಯನ್ನು ಈಗಾಗಲೇ ನಿಪಿ- 68 ಎಂದು ಗುರುತಿಸಲಾಗಿದ್ದು, ಅದರಲ್ಲಿ ನನ್ನ ಸಹಿಗಳನ್ನು ನೋಡುತ್ತಿದ್ದು, ಅವುಗಳನ್ನು ನಿಪಿ- 68(ಸಿ) ಯಿಂದ 68(ಐ) ಎಂದು ಗುರುತಿಸಲಾಯಿತು. ಪ್ರಕರಣದ ಕುರಿತು ಪೊಲೀಸರು ನನ್ನನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿರುತ್ತಾರೆ.

ಪಾಟೀ ಸವಾಲು: 1ನೇ ಆರೋಪಿ ಪರ ಶ್ರೀ ಎನ್.ಕೆ ವಕೀಲರಿಂದ:

ನಾನು ಈ ಪ್ರಕರಣದ ಕುರಿತು ಪೊಲೀಸರ ಮುಂದೆ ಹೇಳಿಕೆ ನೀಡಿರುವುದಿಲ್ಲ. ನಾನು ಪರಿಶೀಲಿಸಿದ ದಾಖಲೆಗಳ ಆಧಾರದ ಮೇರೆಗೆ ವರದಿಯನ್ನು ನೀಡಿರುತ್ತೇನೆ. ನಾನು ಪರಿಶೀಲಿಸಿದ ಗ್ರಾಮ ಪಂಚಾಯಿತಿಯ ಲೆಕ್ಕ ಪತ್ರಗಳು ಯಾರ ಕೈ ಬರವಣಿಗೆಯಲ್ಲಿತ್ತು ಎಂದು ನನಗೆ ಹೇಳಲು ಆಗುವುದಿಲ್ಲ. ನಾನು ಯಾವುದೇ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಿರುವುದಿಲ್ಲ ಎಂದರೆ ಸರಿಯಲ್ಲ. ನಾನು ನಮ್ಮ ಕಚೇರಿಯಲ್ಲಿ ಕುಳಿತು ದಾಖಲೆಗಳಿಗೆ ಸಹಿ ಮಾಡಿರುತ್ತೇನೆ ಎಂದರೆ ಸರಿಯಲ್ಲ. ನಾನು ಸುಳ್ಳು ಪೊಲೀಸ್ ಠಾಣೆಗೆ ಹೋಗಿ ದಾಖಲೆಗಳನ್ನು ಪರಿಶೀಲಿಸಿದ ಬಗ್ಗೆ ನಮ್ಮ ಕಚೇರಿಯಲ್ಲಿ ದಾಖಲೆ ಲಭ್ಯವಿರುತ್ತದೆ. ನಾನು ಬಿ.ಎಸ್.ಸಿ ಪದವಿ ವ್ಯಾಸಂಗ ಮಾಡಿರುತ್ತೇನೆ. ಲೆಕ್ಕ ಪರಿಶೋಧನೆ ಕುರಿತು ನನಗೆ ಇಲಾಖೆಯಿಂದ ತರಬೇತಿ ಆಗಿರುತ್ತದೆ. ನನಗೆ ಲೆಕ್ಕ ಪರಿಶೋಧನೆ ಮಾಡುವ ಕುರಿತು ಯಾವುದೇ ತರಬೇತಿ ಮತ್ತು ಅನುಭವ ಇರುವುದಿಲ್ಲ ಎಂದರೆ ಸರಿಯಲ್ಲ. ನಮ್ಮ ಮೇಲಾಧಿಕಾರಿಗಳು ಹೇಳಿದ ಪ್ರಕಾರಣ ಸುಳ್ಳು ವರದಿ ನೀಡಿ ಸುಳ್ಳು ಸಾಕ್ಷ್ಯ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ.

(2 ಮತ್ತು 3ನೇ ಆರೋಪಿ ಪರ ವಕೀಲರು ಮೇಲಿನ ಪಾಟೀ ಸವಾಲನ್ನು ಅಳವಡಿಸಿಕೊಂಡಿರುತ್ತಾರೆ.)

ಮರುವಿಚಾರಣೆ ಇರುವುದಿಲ್ಲ.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದ ಮೇರೆಗೆ ಬೆರಳಚ್ಚು ಮಾಡಿಸಲಾಯಿತು)

(ಸಾ.ಓ.ಹೇ.ಕೇ.ಸ.ಇ.ಎ.ಬಿ)

ಹಿರಿಯ ಸಿವಿಲ್ ನ್ಯಾಯಾಧೀಶರು

ಮತ್ತು ಪ್ರ.ದ.ನ್ಯಾ.ದಂ. ಸುಳ್ಳು